



ಮಾಹಿತಿಗಳ ಹೊರಣ

'ಸೂರ್ಯನ ಸಿಟ್ಟು; ಸುಡು ಧಗೆಯ ದಿನಗಳಲ್ಲಿ ಸೂರ್ಯ ಧ್ಯಾನ!' (ಏ.13, ಡಾ. ಬಿ.ಆರ್. ಗುರುಪ್ರಸಾದ್) ಮುಖಪುಟ ಲೇಖನ ಮಾಹಿತಿಪೂರ್ಣವಾಗಿದೆ. ಇತ್ತೀಚೆಗೆ 25ನೇ ಸೌರಚಕ್ರದ ಸಮಯದಲ್ಲಿ 'ಸೌರಕಲೆ'ಗಳ ಹೆಚ್ಚಿನ ಚಟುವಟಿಕೆಗಳ ಕಾರಣದಿಂದ ಚಿಮ್ಮಿದ ವಿರಾಟ್ ರೂಪದ ಕಣಗಳು ಪ್ರಪಂಚದ ಹಲವೆಡೆ ಹುಟ್ಟಿಸಿದ ಆತಂಕ ಮತ್ತು ಪರಿಣಾಮಗಳನ್ನು ಮನಮುಟ್ಟುವಂತೆ ಲೇಖಕರು ವಿವರಿಸಿದ್ದಾರೆ. ಸೂರ್ಯನ ಸ್ವರೂಪ ಮತ್ತು ಶಕ್ತಿ ಮೂಲ, ಆದಿತ್ಯ ಉಪಗ್ರಹದ ವಿಶೇಷತೆಯ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ಒದಗಿಸುತ್ತದೆ. ಆದರೆ 'ಸೌರಕಲೆ'ಗಳ ಗರಿಷ್ಠ ಚಟುವಟಿಕೆಯ ಕಾಲವನ್ನು 'ಸೂರ್ಯನ ಸಿಟ್ಟು' ಎಂದು ಲೇಖನದಲ್ಲಿ



ಹಲವು ಬಾರಿ ಬಳಸುವ ಅವಶ್ಯಕತೆ ಇರಲಿಲ್ಲ. — ಡಾ. ಎಂ. ರವೀಂದ್ರ ನಿವೃತ್ತ ಉಪನಿರ್ದೇಶಕರು ಇಸ್ರೋ, ಬೆಂಗಳೂರು

**ಚಿಂತನೆಗೆ ಹೆಚ್ಚಿದ ವಿದ್ಯಮಾನ**  
ಸೂರ್ಯನ ಕುರಿತಾದ ಮುಖಪುಟ ಲೇಖನವು ಚಿಂತನೆಗೆ ಹೆಚ್ಚಿತು. ಸೂರ್ಯನ ಸಣ್ಣಪುಟ್ಟ

ಸಿಡಿಮಿಡಿಗೇ ತತ್ತರಿಸುವ ಭೂಮಿಯು, ಸೂರ್ಯ ಜೋರು ಸಿಟ್ಟು ಮಾಡಿಕೊಂಡರೆ ಯಾವ ಪರಿಸ್ಥಿತಿ ತಲುಪಬಹುದೆಂಬುದನ್ನು ಊಹಿಸಿ ಆತಂಕವೆನಿಸಿತು. ಸೂರ್ಯನ 14 ಲಕ್ಷ ಪಾಲು ಕಿರಿದಾದ ಭೂಮಿ ಪಾಡೇ ಇಂತಾದರೆ, ಜೀವಿಗಳ ಕಥೆ ಏನೆಂದು ತಳಮಳವಾಯಿತು. ಪ್ರಕೃತಿಯ ಈ ವಿದ್ಯಮಾನಗಳ ಎದುರು ಮನುಜ ಅದೆಷ್ಟು ಅಸಹಾಯಕ ಎನಿಸಿತು.

—ರಾಮಚಂದ್ರ ಎಂ. ಆರ್., ಬೆಂಗಳೂರು

ವಿಜ್ಞಾನದ ಸಮರ್ಥ ವಿಶ್ಲೇಷಣೆ

'ಸೂರ್ಯನ ಸಿಟ್ಟು' ಲೇಖನವು ನಮ್ಮ ದಿನಕರನ ಬಗ್ಗೆ ವಿವರವಾದ ವಿಷಯಗಳನ್ನು ನೀಡಿತು. ಸೂರ್ಯನ ಕುರಿತು ವೈಜ್ಞಾನಿಕ ವಿಶ್ಲೇಷಣೆ ಸೂಕ್ತವೆನಿಸಿತು. ಅದ್ಭುತವಾದ ಚಿತ್ರವಿನ್ಯಾಸಗಳ ವಿಶೇಷ ಲೇಖನ ಈ ಬಿರು ಬೇಸಿಗೆಯಲ್ಲಿ, ವಿಜ್ಞಾನದ ರಸವನ್ನು ಸವಿಯುವಂತೆ ಮಾಡಿತು. —ರವಿಶಂಕರ್ ಎಸ್.ಎಲ್., ಕೋಲಾರ

ರಾಮಾನುಜನ್ ಕುರಿತ ಸಮಗ್ರ ಮಾಹಿತಿ

'ಭಾಷೆಯ ಪಿತಾಮಹನಿಗೊಂದು ಅರ್ಥಪೂರ್ಣ ಸ್ಮಾರಕ' (ಏ.13, ಡಾ. ಪದ್ಮಿನಿ ನಾಗರಾಜು) ಲೇಖನದಲ್ಲಿ 'ಆಧುನಿಕ ಮಲೆಯಾಳಂ ಪಿತಾಮಹ', ಲಿಪಿಕಾರ ತುಂಚತ್ತು ರಾಮಾನುಜನ್ ಅವರ ಬಗ್ಗೆ, ಅವರ ಸಾಹಿತ್ಯ, ಮಲೆಯಾಳಂ ಭಾಷೆಗೆ ಅವರು ಕೊಟ್ಟ ಕೊಡುಗೆ ಬಗ್ಗೆ ತುಂಬಾ ಅರ್ಥಪೂರ್ಣವಾಗಿ ತಿಳಿಸಿಕೊಡಲಾಗಿದೆ. ತುಂಚತ್ತು ರಾಮಾನುಜನ್ ಅವರನ್ನು ಕೇರಳ ಜನತೆ ಎಷ್ಟು ಕೃತಜ್ಞತೆಯಿಂದ ಸ್ಮರಿಸುತ್ತದೆ ಎಂಬುದನ್ನು ಲೇಖನ ತಿಳಿಸುತ್ತದೆ. —ಕೃಷ್ಣ ಎಚ್. ಖಾನಾಪೂರ, ರಾಮದುರ್ಗ



ಸಾಮಾಜಿಕ ಕಾಳಜಿಗೆ ಪ್ರಣಾಮ

'ಮಾನಸಿಕ ಅಸ್ವಸ್ಥರಿಗೆ ಅಕ್ಕರೆಯ ಅಕ್ಕಯ ಕ್ಷೇತ್ರ' (ಏ.13, ಗಾಣಧಾಳು ಶ್ರೀಕಂಠ) ಮನಕಲಕುವಂತಿತ್ತು. ಅನಾಥರು, ಅಂಗವಿಕಲರು ಹಾಗೂ ಮಾನಸಿಕ ಅಸ್ವಸ್ಥರಿಗೆ ಕಾಳಜಿಯ ಮಡಿಲಾಗಿ ಸೇವೆ ಮಾಡುತ್ತಿರುವ ಕ್ಷೇತ್ರಕ್ಕೆ ಪ್ರಣಾಮಗಳು. ಈ ಕೇಂದ್ರ ನಡೆಸುತ್ತಿರುವ ಲಾವಣ್ಯ-ಗೋಪಾಲ್ ರಾವ್ ದಂಪತಿ ಕಾರ್ಯ ಅನುಸರಣೀಯ. —ಸುಷ್ಮಾ ರಾಜೀವ್, ಹಾಸನ

ಮನ ತಟ್ಟಿತು ಕಾಟಿಯ ವೇದನೆ

'ಕಾಟಿಯ ಕಥೆ; ಕೊನೆಯುಸಿರೆಳೆದ ಬಲಭೀಮನ ಆತ್ಮ ಉಸುರಿದ ಕಥೆಯಿದು' (ಏ.13, ಅಖಿಲೇಶ್ ಚಿಪ್ಪಳಿ) ಹಲವು ವಿಷಯಗಳನ್ನು ಮನದಟ್ಟು ಮಾಡಿತು. ಪ್ರಕೃತಿಯಿಂದ ಜನ್ಮ ಪಡೆದ ನಾವು, ನಮ್ಮ ದುರಾಸೆಯಿಂದ ಪ್ರಕೃತಿಯನ್ನೇ ಹಾಳುಮಾಡುತ್ತಿದ್ದೇವೆ. ಇದರ ಪರಿಣಾಮ ಮುಂದಿನ ಪೀಳಿಗೆ ಮೇಲಾಗುತ್ತದೆ ಎಂಬುದನ್ನು ಮನುಷ್ಯ ಅರಿಯುತ್ತಿಲ್ಲ. ಲೇಖನ, ಕಾಟಿಯೇ ತನ್ನ ಜೀವನದ ಕಥೆಯನ್ನು ವ್ಯಥೆಯಿಂದ ಹೇಳಿದಂತೆ ಅನಿಸುತ್ತದೆ. —ಕವಿತಾ ಅಶೋಕ್, ನೆಲಮಂಗಲ



ನಾಶಕ್ಕೆ ಮುಂದಾಗಿರುವುದು ಈ ಅನಾಹುತಗಳಿಗೆ ಕಾರಣ ಎಂಬುದು ಎಲ್ಲರಿಗೂ ತಿಳಿದ ಸತ್ಯ. ಪರಿಸರ ಸಂರಕ್ಷಣೆಯೊಂದೇ ನಮಗಿರುವ ದಾರಿ ಎಂಬುದನ್ನು ಎಲ್ಲರೂ ತಿಳಿಯಬೇಕಿದೆ. —ಜಯಪ್ರಕಾಶ್ ತಲವಾಟ, ಸಾಗರ

ನಾನೂ ಮೂಕಳಾದೆ

ಕಾಟಿಯ 'ಮೂಕಡ್ಡನಿ' ಬರಹ ಓದಿ ಬೇಸರ ಆವರಿಸಿತು. ಕಥೆ ಓದುತ್ತಾ ನೋವಿನಿಂದ ನಾನೂ ಮೂಕಳಾದೆ. ಕಾಟಿಯ ಕಥನ ಮನಸ್ಸನ್ನು ತಾಕುವಂತಿದೆ. —ಮಾನಸಾ

ಇದು ಪ್ರಾಣಿಸಂಕುಲದ ರೋದನ

ಕಾಟಿಯ ಮರಣದ ಈ ಕಥೆ, ಇಂದು ನಡೆಯುತ್ತಿರುವ ಕಾಡಿನ ಹನನದ ಬಗ್ಗೆ ಒಂದು ಉದಾಹರಣೆ. ಜಗತ್ತಿನಲ್ಲಿ ಅತ್ಯಂತ ಕೆಟ್ಟ ಪ್ರಾಣಿ ಮನುಷ್ಯನೇ. ದುರಾಸೆಯಿಂದ ಕಾಡನ್ನು ಒತ್ತುವರಿ ಮಾಡಿ ರೆಸಾರ್ಟ್, ಹೋಂ ಸ್ಟೇ ಕಟ್ಟಿ ಕಾಡನ್ನು ನಿರ್ಮೂಲನೆ ಮಾಡುತ್ತಿದ್ದೇವೆ. ಇದರ ಬಗ್ಗೆ ಪ್ರತಿಯೊಬ್ಬರೂ ಎಚ್ಚೆತ್ತುಕೊಳ್ಳಬೇಕಿದೆ. ಇದು ಒಂದು ಕಾಟಿಯ ಕಥೆ ಅಲ್ಲ, ಪ್ರಾಣಿಸಂಕುಲ ಹಾಗೂ ಅತ್ಯಮೂಲ್ಯ ಸಸ್ಯ ಸಂಕುಲದ ಕಥೆ ಎಂದೇ ಭಾವಿಸಬೇಕು. ಲೇಖಕರು ಕಾಟಿಯ ಆತ್ಮದ ಮೂಲಕ ಕಾಡಿನ ಪ್ರಾಣಿಗಳ ಮೂಕರೋದನವನ್ನು ತೆರೆದಿಟ್ಟಿದ್ದಾರೆ. —ಎಸ್.ವಿ. ಗೋಪಾಲ್ ರಾವ್, ಬೆಂಗಳೂರು

ಪರಿಸರ ಸಂರಕ್ಷಣೆಯೊಂದೇ ದಾರಿ

ದುರ್ಮರಣಕ್ಕೀಡಾದ ಕಾಟಿಯೊಂದರ ಆತ್ಮದ ಮಾತನ್ನು ಲೇಖಕರು ವಿಸ್ತೃತವಾಗಿ ತೆರೆದಿಟ್ಟಿದ್ದಾರೆ. ಮಲೆನಾಡಿನ ಜನರಿಗೆ ಕಾಣಿಸಿಗದೇ ಕಾಡುಗಳಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಕಾಡುಪ್ರಾಣಿಗಳು ಇಂದು ಮನೆಯಂಗಳಕ್ಕೆ ಬಂದುನಿಂತಿವೆ. ಅಭಿವೃದ್ಧಿ ಹೆಸರಲ್ಲಿ, ಮನುಷ್ಯನ ದುರಾಸೆಯಿಂದ ಕಾಡು